

ಕರ್ನಾಟಕ ವಿಧಾನ ಪರಿಷತ್ತು


ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 724
 ಮಾನ್ಯ ಸದಸ್ಯರ ಹೆಸರು : ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು)
 ಉತ್ತರಿಸಬೇಕಾದ ದಿನಾಂಕ : 20-12-2021
 ಉತ್ತರಿಸುವ ಸಚಿವರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು

* * *

ಕ್ರ. ಸಂ.	ಪ್ರಶ್ನೆ	ಉತ್ತರ
ಅ	<p>ದೇಶದ ಒಟ್ಟು ಜನಸಂಖ್ಯೆಯೇ ಶೇ. 44% ರಷ್ಟು ಜನರು ಹೃದಯ ಸಂಬಂಧಿಸಿದ ಖಾಯಿಲೆಗಳಿಂದ ಬಳಲುತ್ತಿರುವುದಾಗಿ, ಇತ್ತೀಚೆಗೆ ಮಾಧ್ಯಮದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಗಳಿಂದ ಹೊರ ಹೊಮ್ಮಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಈ ಬಗ್ಗೆ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆ ಮತ್ತು ಕಾರ್ಯಕ್ರಮಗಳೇನು; (ಸಂಪೂರ್ಣ ಮಾಹಿತಿ ನೀಡುವುದು)</p>	<p>ಬಂದಿದೆ.</p> <p>ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ತಡೆಗಟ್ಟಲು “ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಹಾಗೂ ಪಾರ್ಶ್ವವಾಯು ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ (National Programme for Cancer, Diabetes, Cardiovascular Diseases and Stroke) ದ ವ್ಯಾಪ್ತಿಗೆ ಒಳಪಡುತ್ತದೆ.</p>
ಆ	<p>ದೇಶದಲ್ಲಿ ಕರ್ನಾಟಕ ರಾಜ್ಯ ಒಳಗೊಂಡಂತೆ ಹೃದಯ ಖಾಯಿಲೆಗಳು ಮಾತೃ-ಪಿತೃಗಳಿಂದ ವಂಶಾವಳಿಯಾಗಿ ಹಾಗೂ ಇತ್ತೀಚಿನ ವರ್ಷಗಳಲ್ಲಿ 25-30 ವರ್ಷದ ಒಳಗಿನ ಯುವ-ಪೀಳಿಗೆ ಯಾವ ಜೀವನ ಶೈಲಿ ಮತ್ತು ಕಚೇರಿ ಕೆಲಸಗಳನ್ನು ಕುಳಿತಲ್ಲಿಯೇ ನಿರ್ವಹಿಸುವ ಪದ್ಧತಿಯಿಂದ ಉಂಟಾಗುತ್ತದೆ ಎನ್ನುವ ಅಧ್ಯಯನ ವರದಿಗಳನ್ನು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಮತ್ತು ತಡೆಗಟ್ಟುವ ಕಾರ್ಯಕ್ರಮಗಳು ಯಾವುವು (ಸಂಪೂರ್ಣ ಮಾಹಿತಿ ನೀಡುವುದು)</p>	<p>ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಹಾಗೂ ಪಾರ್ಶ್ವವಾಯು ತಡೆ ಮತ್ತು ನಿಯಂತ್ರಣ (National Programme for Cancer, Diabetes, Cardiovascular Diseases and Stroke) ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.</p> <ul style="list-style-type: none"> • 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವರ್ಷಕ್ಕೊಂದು ಬಾರಿ ರಕ್ತದೊತ್ತಡ ಮತ್ತು ಮಧುಮೇಹ ಪೂರ್ವಭಾವಿ ತಪಾಸಣೆಯನ್ನು ಸಮುದಾಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮಾಡಲಾಗುತ್ತದೆ. • ರೋಗ ಧೃಡ ಪಟ್ಟವರಿಗೆ ನಿರಂತರ ಉಚಿತ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಮತ್ತು ನಿಯಂತ್ರಣ ಸಾಧಿಸಿರುವ ಬಗ್ಗೆ ಅನುಸರಣೆ ಮಾಡಲಾಗುತ್ತದೆ. ಈ ಮೂಲಕ ಈ ರೋಗಗಳಿಂದ ಸಂಭವಿಸಬಹುದಾದ ಹೃದಯಾಘಾತ ಮತ್ತು ಮೂತ್ರಪಿಂಡದ ವೈಪಲ್ಯ, ಪಾರ್ಶ್ವವಾಯುಗಳನ್ನು ಸಮುದಾಯ ಮಟ್ಟದಲ್ಲಿ ಕಡಿಮೆ ಮಾಡಬಹುದಾಗಿದೆ. • ಹೃದಯ ರೋಗಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಜೀವನಶೈಲಿ ಬದಲಾವಣೆಗಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವ ಹೃದಯ ದಿನ, ರಕ್ತದೊತ್ತಡ ತಡೆ ದಿನ, ಮಧುಮೇಹ ಜಾಗೃತಿ ದಿನ ಮತ್ತು ಪಾರ್ಶ್ವವಾಯು ತಡೆ ದಿನಗಳನ್ನು ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. • ಸಮುದಾಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ

	<p>ಕಾರ್ಯಕರ್ತೆಯರಿಂದ ಗುಂಪು ಸಭೆಗಳ ಮೂಲಕ ಸಮತೋಲನ ಆಹಾರ, ತಂಬಾಕು ಮತ್ತು ಮದ್ಯಪಾನದಿಂದ ಮುಕ್ತರಾಗುವ ಬಗ್ಗೆ ಹಾಗೂ ನಿರಂತರ ದೈನಂದಿನ ಚಟುವಟಿಕೆ (ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಬಿರುಸಿನ ನಡಿಗೆಯನ್ನು ಅನುಸರಿಸುವ ಬಗ್ಗೆ) ಬಗ್ಗೆ ಪ್ರೋತ್ಸಾಹಿಸಲಾಗುತ್ತದೆ.</p> <ul style="list-style-type: none"> • ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಆರೋಗ್ಯ ಅಭಿಯಾನ (National Health Mission) ದ ಮುಖೇನ ಜಿಲ್ಲಾ ಮಟ್ಟದಲ್ಲಿ 30 ಎನ್.ಸಿ.ಡಿ ಕ್ಲಿನಿಕ್‌ಗಳು ಹಾಗೂ ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರದ ಮಟ್ಟದಲ್ಲಿ 347 ಎನ್.ಸಿ.ಡಿ ಕ್ಲಿನಿಕ್‌ಗಳ ಮೂಲಕ ಮಾನವ ಸಂಪನ್ಮೂಲ ಮತ್ತು ಇತರ ಸೌಲಭ್ಯಗಳೊಂದಿಗೆ ಏಕಗವಾಕ್ಷಿ ಮಾದರಿಯಲ್ಲಿ ಅಸಾಂಕ್ರಾಮಿಕ ರೋಗಗಳಿಗೆ ಸೇವೆ ನೀಡಲಾಗುತ್ತಿದೆ. • ಈ ಕಾರ್ಯಕ್ರಮದ ಭಾಗವಾಗಿ 30 ವರ್ಷದಿಂದ 70 ವರ್ಷದ ವಯೋಮಾನದ ಅಕಾಲಿಕ ಮರಣಗಳನ್ನು ತಡೆಯುವ ಭಾಗವಾಗಿ ಸಮುದಾಯ ಮಟ್ಟದಲ್ಲಿ ತಪಾಸಣಾ ಶಿಬಿರಗಳನ್ನು ಜರುಗಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ, ಮನೆಯ ಸದಸ್ಯರೆಲ್ಲರನ್ನೂ ಎನ್.ಸಿ.ಡಿ ತತ್ರಾಂಶ (N.C.D Application) ದಲ್ಲಿ ನೋಂದಣಿ ಮಾಡುವ ಮೂಲಕ 30 ವರ್ಷ ಮೇಲ್ಪಟ್ಟವರಿಗೆ ಸಮುದಾಯ ಆಧಾರಿತ ಪೂರ್ವಭಾವಿ ತಪಾಸಣಾ ಪಟ್ಟಿ (CBAC - Community Based Assessment Checklist) ಯನ್ನು ತಯಾರಿಸಲಾಗುತ್ತದೆ. • ಪ್ರತಿ ಗ್ರಾಮ/ಉಪಕೇಂದ್ರ ಮಟ್ಟದಲ್ಲಿ ಈ ರೀತಿ C.B.A.C ಪೂರ್ಣಗೊಂಡ 30 ರಿಂದ 50 ಜನರ ಒಂದು ಶಿಬಿರದಂತೆ ಜರುಗಿಸಿ ಪೂರ್ವಭಾವಿ ತಪಾಸಣೆ ಮಾಡಿ ಶೀಘ್ರ ಪತ್ತೆ ಮಾಡಲಾಗುತ್ತದೆ.
<p>ಇ ಹೃದಯರೋಗ ಸಂಬಂಧ ಕಾಯಿಲೆಗಳನ್ನು ಗುರುತಿಸಲು ನಡೆಯುವ ವೈದ್ಯಕೀಯ ತಪಾಸಣೆಯೊಂದಿಗೆ ವ್ಯಕ್ತಿಯ ರಕ್ತದಲ್ಲಿನ ಮಾರಕ ಕೊಬ್ಬಿನ ಅಂಶವನ್ನು ಪ್ರಥಮ ಹಂತದಲ್ಲಿ ಗುರುತಿಸಲು ಮತ್ತು ರಾಜ್ಯದ ಜನತೆ ಹೃದಯರೋಗದ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಒಂದು ಜಾಗೃತಿ ಅಭಿಯಾನವನ್ನು ಆರೋಗ್ಯ ತಪಾಸಣೆ ಮೂಲಕ ಕೈಗೊಳ್ಳಲು ಉದ್ದೇಶಿಸಿದೆಯೇ; (ಹಾಗಿದ್ದಲ್ಲಿ ಸಂಪೂರ್ಣ ಮಾಹಿತಿ ನೀಡುವುದು)</p>	<p>ಇತ್ತೀಚೆಗೆ ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಹಾಗೂ ಪಾರ್ಶ್ವವಾಯು ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಮದ್ಯಪಾನಕ್ಕೆ ಸಂಬಂಧಿಸಿಲ್ಲದ ಯಕೃತ್ತಿನ ಕೊಬ್ಬಿನ ರೋಗಗಳನ್ನು ನಿಯಂತ್ರಿಸುವ ಕಾರ್ಯಕ್ರಮ (NAFLD - Non - Alcoholic Fatty Liver Disease) ವನ್ನು ಸಮೀಕರಿಸಲಾಗಿದೆ.</p> <p>ಈ ಕಾರ್ಯಕ್ರಮದ ಭಾಗವಾಗಿ ಸಮುದಾಯ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುವುದು. ಅಲ್ಲದೆ ಆಹಾರದಲ್ಲಿ ವನಸ್ಪತಿ (Triglyceriden) ಯಂತಹ ಕೊಬ್ಬಿನ ಪದಾರ್ಥಗಳನ್ನು ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಂಶಗಳನ್ನು ಶೇ.10 ಕ್ಕಿಂತ ಹೆಚ್ಚಿಲ್ಲದಂತೆ, ಕ್ರಮವಹಿಸುವ ಬಗ್ಗೆ ಪ್ರಯತ್ನಗಳು ಜರುಗುತ್ತಿವೆ.</p>

ಕಡತ ಸಂಖ್ಯೆ: ಆಕುಕ 724 ಚುರಪ್ರ 2021


 (ಡಾ|| ಕೆ.ಸುಧಾಕರ್)
 ಆರೋಗ್ಯ ಮತ್ತು ಕುಟುಂಬ ಕಲ್ಯಾಣ
 ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು